

ನಮುದ್, ಮಧ್ಯನ



ಕೀಕೆಟ್ ಎಂಬ ಜಾಜಾಟ ಬೇಕೆ?
‘ಪರಿವಲ್ ಯುದ್ಧ’
ಓರ್ಕಾರಮೂಲಿಕ ಲೇಖನ
ನಮ್ಮ ಕೀಕೆಟ್ ಪ್ರೇಮಿಗಳ
ಮಟ್ಟ ಯಾವ ಹಂತ
ತಲ್ಲಿನಿಂದೆ ಎಂಬದನ್ನು
ತೀರ್ಣಸ್ತುತಿ.

ಮನರಂಜನೆಯ ಮೋಜಿ
ನಂಗಳಕ್ಕೆ ಹಣದ ಹೋಕೆ ಹರಿಯುತ್ತಿದೆ. ಅಡೆ
ನೆಪದಲ್ಲಿ ಇದ್ದೂ ಬೇಕು? ಇದು ವಿಂಡಿತ
ಸಮಾಜದ ಸ್ವಾಸ್ಥ ರಕ್ಷಣೆಯ ಕ್ರೀಡೆಯಲ್ಲ.

-ಕೆ.ಆರ್.ರಿತೋ ಕ್ರಾಂತಿಕ್ಕಿಂತ, ಮೈಸೂರು/
ಎ.ಚಿ.ರಾಜೇಶ್‌ವರ್ಮ ಕೀಕೆಟ್, ದೊಡ್ಡ ಬಳ್ಳಾಪ್ರರ/
ಸುಷಿತ್ತಾ ನರಸ್ವಾಪ್ರ, ಶಿವಮೋಗ್/ ವೈ.ಎಂ.ಜಂತ್ರೇಶ್‌ವರ್ಮ, ಸಿದ್ದಾಪ್ರರ

ಕೀಕೆಟ್ ಎಂಬ ಕಾಬರೆ!

1970ರ ದಶಕದವರ್ಗೂ ಇದು ದಿನಗಳ ಕಾಲ ಗಂಭೀರವಾಗಿ ನಡೆಯುತ್ತಿದ್ದ, ಸಫ್ರೆರ ಅಟ ಏನಿಸಿ ಕೊಳ್ಳುತ್ತಿದ್ದ ‘ಕೀಕೆಟ್’ ಇಡೀಗೆ 3 ಗಂಟೆಗಳ ಮೋಜನ ಕೂಟವಾಗಿರುವುದು ಸತ್ಯ. ಅದನ್ನು ನೋಡಲು ಹಾಗೂ ಅನುಭವಿಸಲು ಜನ ಕಾಳಿಸಂತೆ ಯಲ್ಲಿ ಕೀಕೆಟ್ ಪಡೆದು, ನಡುರಾತ್ಮಿಯವರೆಗೂ ಕುಡಿದು, ಕುಳಿದು ಕುಪ್ಪಿಸುತ್ತಿರುವುದು ದುರಂತ!

-ಡಾ. ಕೆ.ಕೆ. ಜಯಚಂದ್ರಗುಪ್ತ, ಹಾಸನ

ಕ್ರೀಡೆಗೆ ಅದ್ದೇ: ಸ್ವಾಗತ ಐಮಿಲ್ ಕ್ರಿಕೆಟ್‌ಪಟುಗಳ ಕಿರು ಮಾಹಿತಿ ನೋಡಿ ಮಿಂದಿಯಾಗಿತ್ತು. ನಾನು ರಾಷ್ಟ್ರೀಯ ಕ್ರಿಕೆಟ್‌ಪಟು. ನಾಲ್ಕು ಬಾರಿ ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿ, ಗೆದ್ದು ಬಂದಿದ್ದೇವೆ ಕೂಡಾ. ಆಗ ಇವ್ವೆಲ್ಲ ಪ್ರಚಾರ

ನಕ್ಕು ನಕ್ಕು ಹೊಟ್ಟೆ ಹುಣ್ಣಾ ಯಿತು
ಪ್ರತಿದಿನ ನಾನು ಬೆಂಗಳೂರಿನಿದ
ಕನಕಪುರಕ್ಕೆ ಬಿಸ್ಸಿನಲ್ಲಿ ಪ್ರಯಾಣ
ಮಾಡುತ್ತೇನೆ. ಪ್ರಸ್ತಿಲ್ ಪೂರ್ವ
ಸಂಸೆಕೆಯನ್ನು ನಾನು ಬ್ರಾಹ್ಮಿತಿದಾಗ
ಒದಲಾರಂಭಿಸ್ತು ಕನಕಪುರ ಬಂದಾಗಲೇ
ನಿನ್ನಿಸಿದ್ದು. ಅಪ್ಪರ ಮಟ್ಟಿಗೆ ಒದಿಕೊಂಡು
ಹೋಯಿತ್ತು.

-ವಚ್. ಎಸ್.ಶಿವಶಂಕರ್, ಬೆಂಗಳೂರು



ಇರಲ್ಲಿ ನಮ್ಮ ಮುಧಿನ ಸುಧಾ ಪ್ರತಿಕೆ ಹೀಗೆಯೇ ಕ್ರೀಡೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತಿರಲಿ.

-ವಚ್. ಎಸ್.ಶಿವಶಂಕರ್, ಶಿವಮೋಗ್

(ಅ) ಸಂಸ್ಕೃತಿ!

‘ಕರೆಯದೆಯಿ ಬರುವವರು’ (ಚಂಡುಲೆಬಿರ ವಸ್ತೆದರ ಪ್ರಬಂಧ). ‘ಕರೆಯದೆಯಿ ಬರುವವನ... ಕೆರದಿ ಹೊಡೆಯಿಂದಾ’ – ಎಂಬುದು ವಿಂಡಿತ ಸರ್ವಾಜ್ಞ ಪಟನವಲ್ಲ; ಯಾರೋ ‘ಅಸಂಸ್ತತರು ಅದನ್ನು ಕಟ್ಟಿ ಆ ಮಹನೀಯನಿಗೆ ಅರೋಬಿಸಿದ್ದಾರೆ! ಹಾಗೆ ನೋಡಿದರೆ, ಕರೆಯದೆಯಿ ಬರುವವ (ಅಭ್ಯಾಗತ) ರನ್ನು ಸತ್ಯಿಸುವುದು ಭಾರತೀಯ ಸಂಸ್ಕೃತಿ.

-ಸಿಹಿಕೆ., ಮೈಸೂರು

ಸುಧಾ ಸ್ವಾಗತಾರಿ!

ಸುಧಾ ಪಕ್ಕಾ ಸ್ವಾಗತಾರಿ. ಬಡಿ, ಘ್ರಾ, ಮಾಂಸಾಹಾರದ ಅಡಗೆಯಿ ವಿಷಯ ನಮಗೆ ಏಕೆ ಬೇಕು? ಅದು ಸ್ವಾದಿಷ್ಟ ಅಡಗೆಯೋ ಅನಿಷ್ಟ ಅಡಗೆಯೋ ಯಾರಿಗೆ ಬೇಕು?

-ವಚ್. ಎಸ್.ಶಿವಶಂಕರ್, ಶಿವಮೋಗ್

ಉಪಯುಕ್ತ ಧಾರ್ಮ

‘ಧಾರ್ಮ’ ಸಹಿತ ಲೇಖನ ಭಾವಿ ಧಾರ್ಮಾಸಕ್ತರಿಗೆ ಉಪಯುಕ್ತವಾಗಿದೆ.

-ಡಾ. ಬಸಕ್ಕೆ ಯ. ಬಂಗಾರಿ, ಧಾರ್ಮಾದ/

ಸೌಧಾಮಿನಿ ಪ್ರಭಾಕರ, ಹಾಸನ/

ಫ.ಗೋವಿಂದರಾಜ್, ಶಿವಮೋಗ್/ ಗೆತಾಂಡಲೆ ಗೌಡ, ಕೊಟ್ಟುರು

ನೀರಿನ ಸದ್ಗುರು

ಡಾ. ಏಂಜಾಂತಾ ಭಾಸ್ಕರಗೌಡರೆ ಸ್ವೇಚ್ಛಾ ದ್ವಿಪದಲ್ಲಿ

ನೀರಿನ ಸದ್ಗುರು ಮಾಹಿತಿ ಮನ ಸೆಳೆಯಿತು.

-ಪ್ರಪ್ರಾದ ರಾಜು ಬುಲ್, ದಾಖಾಗೆರೆ/ ಮದುಬಾರು ಮಂಜುನಾಥ್, ಶಿವಮೋಗ್

ಸಂಗ್ರಹಯೋಗೆ ಸಂಪರ್ಕಿ
ಒದುವುದನ್ನು ಮರಿಯುತ್ತಿರುವ ನಮಗೆ
ಹೊಟ್ಟೆ ಹುಣ್ಣಾ ಗುವಂತೆ ನಿಸಿದ ಸುಧಾ ಪ್ರಸ್ತಿಲ್ ಸಂಪರ್ಕಿಗೆ ಧನ್ಯವಾದಗಳು. ಇದು ಸಂಗ್ರಹಯೋಗೆ ಸಂಚಯಕೆ.

-ಕೊಹಿಮು, ಬಸಕ್ಕೋಡು/ ತಂರಾಮು,
ಹರಪನಸಹ್ಲಿ/ ನರೇಂದ್ರ ಶಿರಕಾಜೆ,

ಮೈಸೂರು/ ಕೆರ್ಕಿ ವಿಜಯ್ ಜ್ಯೋ,

ಬೆಂಗಳೂರು/ ವಿತೋ ಪ್ರಸಾದಾ, ಕೋಟೀಶ್ವರ

ಸಹಿಸಲಾರ್ಥಿವಾದ

ಸಂದಿ ನೋಪ?

...ಮೂಲದಿಂದಲೆ ಹಿಂದೊಂದಿರುವ ಮಾಡಿ.



ಸಾಧಾರಣ ನೋವಿನ ಎಕ್ಸ್ಟ್ರೋಜಿಲ್ ಮೊಲಾಮು, ಮಾತ್ರೀಗಿಲ್ ಕೆಲೆಲ ಸಾಂದರ್ಭಿಕ ಹಾಗೂ ಸ್ಟ್ರೋಕ್ ಗುಳಿ ಕಣಬಹುದು.

ಕೆಲೆಲ ಬ್ರ್ಯಾಂಜ್‌ರ್ ರಿಂಪಾಂಟ್‌ಗ್ ಗೋಲ್‌ಫ್ಲ್ ಒಂದು ಸ್ಯೂರ್ಯೋಸ್ಟಿಪ್ ಹಾಗೂ ಸ್ಯೂರ್ಯೋಸ್ಟಿಲ್ ಬಾಂಫ್‌ರೆಡಿಯ್ ತಯಾರಿಸಿಯಾಗಿದ್ದು ಇರ್ಲಿಲ್ಲವ ಸ್ಯೂರ್ಯೋಸ್ಟಿ ಮತ್ತು ಸಾಯಿ ಗುಣ್ಣಲು ನೊವೆ ನಿರಾರ್ಥಕ ಮತ್ತು ಕಾಯಿಲೆಯು ಉಳಿಸಿಕೊಂಡಂತೆ ಕಡೆಯುವುದೆ ರೆಂದಿಗೆ ಈ ತೆಂಂಡಿಗೆ ಕಾಯಿವಾಸ್ತು ಮಾತ್ರಾ ಸ್ಯೂರ್ಯೋಸ್ಟಿಪ್ ಹಾಗೂ ಸ್ಯೂರ್ಯೋಸ್ಟಿಲ್ ಬಾಂಫ್‌ರೆಡಿಯ್ ನಿರ್ಮಿಸಿ ಸಂಧಿವಾಕ, ಆಷಾದ, ಸ್ಯೂರ್ಯೋಟ್, ವೆಕ್ಕೋಲ್ ನೋಸ್, ಸ್ಯೂರ್ಯೋಟ್‌ಪ್ರೋ, ಮಾಂಸಿಂಧಿಯ್ ನೋಪ್ ನಿರ್ಮಾರ್ಕಿಸಿಲ್ಲ. ಅತ್ಯಂತ ಪರಿಮಾರ್ಪಿತಿಯಾಗಿ ಕಾಯ್ ನಿರ್ಮಾರ್ಕಿಸುತ್ತಿದೆ.

ಬ್ರೈದ್‌ನಾಥ್

ರೂಮಾಂಫ್‌ರ್
ಗೋಲ್‌ಫ್ಲ್ ಪ್ರಸ್ತಾವನ್ ರ್

**ರೂಮ್‌
ಆಂಬ್‌**

ನ್ಯೂ
ಫ್ರೆಂಚ್

ತಿಳಿತ್ ಅಳತಾರ್ಮಾನ,
ನಂತರಾಣ ನಿರಾರ್ಥಕೆ.